

ಸಾಕ್ಷಿಯನ್ನು ಕರೆಸಿ ಪ್ರಮಾಣೀಕರಿಸಲಾದ ದಿ: 21.11.2025

ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಭೋಧಿಸಲಾಯಿತು.

ಪಾಟೀ ಸವಾಲು: ಫಿರ್ಯಾದಿದಾರರ ಪರ ವಕೀಲರಿಂದ:

1. ನನಗೆ ಫಿರ್ಯಾದುದಾರರು ಎಷ್ಟು ವರ್ಷದಿಂದ ಪರಿಚಯ ಎಂದರೆ ಸಾಕ್ಷಿ ನನಗೆ ಅವರು ಪರಿಚಯ ಇಲ್ಲ ಎಂದು ನುಡಿಯುತ್ತಾರೆ. ಅವರ ಮಗಳು ಕಾತ್ಯಯಣಿ ಎಂಬುವವರು ನನಗೆ 2012 ರಿಂದ ಪರಿಚಯ ಇರುತ್ತಾರೆ. ನಾನು ಈ ಕೇಸಿಗೆ ಹಾಜರಾದ ನಂತರ ಫಿರ್ಯಾದಿದಾರ ಕಾತ್ಯಯಣಿರವರ ತಂದೆ ಎಂದು ಗೊತ್ತಾಯಿತು. ಸಾಕ್ಷಿ ನಿಪಿ 1 ದಾಖಲೆಯನ್ನು ತೋರಿಸಲಾಗಿ ಅದು ನನಗೆ ಸೇರಿದ ಚೆಕ್ ಎಂದರೆ ಸರಿ. ಅದರಲ್ಲಿರುವ ಸಹಿ ಕೂಡ ತನ್ನ ಸಹಿ ಎಂದರೆ ಸರಿ. ಆ ಚೆಕ್ ಗೆ ಸಂಬಂಧಪಟ್ಟಂತೆ ವಕೀಲರಿಂದ ನೋಟೀಸ್ ನನಗೆ ಬಂದಿತ್ತು ಎಂದರೆ ಸರಿ. ಆ ನೋಟೀಸಿಗೆ ನಾನು ಪ್ರತ್ಯೂತ್ತರ ಕೊಟ್ಟಿದ್ದೇನೆ ಎಂದರೆ ಸರಿ. ಸದರಿ ಪ್ರತ್ಯೂತ್ತರವನ್ನು ಈಗಾಗಲೇ ನಿಡಿ-13 ಎಂದು ಗುರುತಿಸಲಾಗಿದೆ. ಅದರಲ್ಲಿ ನಾನು ತಿಳಿಸಿರುವಂತೆ Through their daughter your client also approached my client borrowed certain amounts to overcome his financial constraints ಎಂದು ತಿಳಿಸಿದ್ದೇನೆ ಎಂದರೆ ಸರಿಯಲ್ಲ. ಸದರಿ ಪ್ರತ್ಯೂತ್ತರ ನೋಟೀಸ್ ನಲ್ಲಿ ನಾನು ತಿಳಿಸಿರುವಂತೆ ಫಿರ್ಯಾದಿ ನನ ಬಳಿ ರೂ. 1,87,500/- ಹಣವನ್ನು ಪಡೆದು ಅದಕ್ಕೆ ಶೇಕಡ 24% ಬಡ್ಡಿಯನ್ನು ಸಹ ಕೊಡುತ್ತಾನೆ ಎಂದು ಹೇಳಿದ್ದ ವಿಚಾರವನ್ನು ತಿಳಿಸಿದ್ದೇನೆ ಎಂದರೆ ಸರಿಯಲ್ಲ. ಸಾಕ್ಷಿ ಮುಂದುವರೆದು ನಾನು ಚೀಟಿ ಹಣವನ್ನು ಕಾತ್ಯಯಣಿ ರವರು ಹೇಳಿದ ಮೇರೆಗೆ

ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ ಆದಂತೆ ಹಾಕಿದೆ ಹೊರತು ನಾನು ಫಿರ್ಯಾದಿ ಅಥವಾ ಅವರ ಹೆಂಡತಿಯ ಬಳಿ ಹಣದ ವ್ಯವಹಾರ ಮಾಡಿಲ್ಲ.

2. ಫಿರ್ಯಾದಿರವರು ಹಂಡಿಗನಾಳ ವಾಸಿ ಎಂದರೆ ನನಗೆ ಗೊತ್ತಿಲ್ಲ. ನಾನು ಕಾತ್ಯಾಯಣಿರವರು ಹೇಳಿದ ಮೇರೆಗೆ ಫಿರ್ಯಾದಿರವರಿಗೆ ಮತ್ತು ಅವರ ಹೆಂಡತಿ ಪಾಪಮ್ಮರವರಿಗೆ ವಿವಿಧ ಬಾರಿ ಬ್ಯಾಂಕ್ ಮೂಲಕ ಹಣವನ್ನು ಹಾಕಿದ್ದು, ಆ ಹಣದ ಒಟ್ಟು ಮೊತ್ತ 1,87,000/- ಆಗಿತ್ತು. ಆದರೆ ನನಗೆ ಯಾವ ಯಾವ ದಿನಾಂಕ ಎಷ್ಟು ಎಷ್ಟು ಮೊತ್ತ ಹಾಕಿದ್ದೆ ಎಂಬುದು ಈಗ ಹೇಳಲು ಆಗುವುದಿಲ್ಲ. ಆದರೆ ಆ ರೀತಿ ಹಣವನ್ನು ಹಾಕಿದ ವಿಚಾರವು ನಿಡಿ-5 ರಿಂದ ನಿಡಿ-12 ರಲ್ಲಿ ನಮೂದು ಇರುತ್ತದೆ. ನಿಡಿ-1 ರಿಂದ ನಿಡಿ-4 ಓ.ಎಸ್. 5131/2022 ಪ್ರಕರಣಕ್ಕೆ ಸಂಬಂಧಪಟ್ಟಿದ್ದು ಆ ದಾವೆಯು ದಿನಾಂಕ 08-01-2025 ರಲ್ಲಿ ವಜಾ ಆಗಿದೆ ಎಂದರೆ ಸರಿ. ಕಾತ್ಯಾಯಣಿರವರು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಪರಿಹಾರ ಮಾಡಿಕೊಳ್ಳೋಣ ಎಂದು ಹೇಳಿದ ಮೇರೆಗೆ ಆ ದಾವೆ ವಜಾ ಆಯಿತು.

3. ನಿಡಿ-5 ರಿಂದ ನಿಡಿ-8 ಬ್ಯಾಂಕ್ ನ ಖಾತೆ ವಹಿ ಪಟ್ಟಿಯು ದಿನಾಂಕ 05-07-2021 ಕ್ಕೆ ಆದಂತೆ ಕೊನೆಗೊಂಡಿರುತ್ತದೆ ಎಂದರೆ ಸರಿ. ನಿಪಿ-1 ಚೆಕ್ ನ ವ್ಯವಹಾರವು ದಿನಾಂಕ 15-07-2021 ರ ಕಾಲಕ್ಕೆ ನಡೆದಿರುವ ವ್ಯವಹಾರ ಆಗಿದೆ ಹಾಗಾಗಿ ನಾನು ಹಾಜರುಮಾಡಿರುವ ನಿಡಿ-5 ರಿಂದ ನಿಡಿ-8 ದಿನಾಂಕ 15-07-2021 ರ ಮೊದಲಿನ ದಾಖಲೆಯಾಗಿದೆ ಎಂದರೆ ಸಾಕ್ಷಿ ನಾನು ಚೀಟಿ ವ್ಯವಹಾರಕ್ಕೆ ಕೊಟ್ಟಂತಹ ಚೆಕ್‌ನ್ನು ಕಾತ್ಯಾಯಣಿರವರು ದುರ್ಬಳಕೆ ಮಾಡಿ ಸಲ್ಲಿ ಸಿದ್ಧಾರೆ ಎಂದು ನುಡಿಯುತ್ತಾರೆ.

ಫಿಯಾರದಿರವರಿಗೆ ನಾನು 15-07-2021 ರಂದು ಬೇಟಿ ಮಾಡಿ ನನಗೆ ಆ ಹಣದ ಅವಶ್ಯಕತೆ ಇದ್ದ ಕಾರಣ ರೂ. 3,500,000/- ನ್ನು ಸಾಲವಾಗಿ ಕೇಳಿದ್ದು ಅದರಂತೆ ಅವರು ನನಗೆ ದಿನಾಂಕ 19-07-2021 ರಂದು ಆ ಸಾಲದ ಹಣ ಕೊಟ್ಟಿದ್ದರು ಎಂದರೆ ಸರಿಯಲ್ಲ. ಫಿಯಾರದಿದಾರ ಯಾರು ಎಂದು ನನಗೆ ಆಗ ಗೊತ್ತಿರಲಿಲ್ಲ ಎಂದು ನುಡಿಯುತ್ತಾರೆ. ನಾನು ಆ ಸಾಲದ ಹಣದ ಮರುಪಾವತಿಗೆ ನಿಪಿ-1 ಚೆಕ್‌ನ್ನು ಕೊಟ್ಟಿದ್ದೆ ಎಂದರೆ ಸರಿಯಲ್ಲ. ಆ ಚೆಕ್‌ಗೆ ನಾನು 19-08-2021 ಎಂದು ದಿನಾಂಕವನ್ನು ಸಹ ಬರೆದುಕೊಟ್ಟಿದ್ದೆ ಎಂದರೆ ಸರಿಯಲ್ಲ. ನಂತರ ಫಿಯಾರದುದಾರರು ಸದರಿ ಚೆಕ್‌ನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಸಲ್ಲಿಸಿದಾಗ ಅದು ವಾಪಸ್ಸು ಆಯಿತು ಎಂದರೆ ಸರಿಯಲ್ಲ.

4. ನಾನು ಸೀರೆ ವ್ಯಾಪಾರ ಮಾಡುತ್ತೇನೆ ಎಂದರೆ ಸರಿ. ಆ ಕಾರದಿಂದ ನನ್ನ ಬ್ಯಾಂಕಿನ ಖಾತೆಗೆ ಹಣದ ವ್ಯವಹಾರ ವ್ಯಾಪಾರದಿಂದ ಸಾಕಷ್ಟು ಬಾರಿ ಆಗುತ್ತದೆ ಎಂದರೆ ಸರಿ. ನಾನು ಫಿಯಾರದಿದಾರನಿಗೆ ಸಾಲದ ಹಣ ವಾಪಸ್ಸು ಕೊಡಬೇಕಾಗುತ್ತದೆ ಎಂದು ಮೇಲೆ ಹೇಳಿದ ರೀತಿ ಸುಳ್ಳಾಗಿ ರಿಪ್ಲೇ ನೋಟಿಸ್ ವಿಚಾರಗಳನ್ನು ಹೇಳಿ ಕೊಟ್ಟಿದೆ ಎಂದರೆ ಸರಿಯಲ್ಲ. ಸದರಿ ಈ ಪ್ರಕರಣದ ವ್ಯವಹಾರಕ್ಕೂ ಮತ್ತೆ ಖಾತೆ ನಿರ್ವಹಣೆ ಸಂಬಂಧ ಇಲ್ಲ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ:

(ನನ್ನ ಉಕ್ತ ಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳೆತ್ತು ಮಾಡಿಸಲಾಯಿತು)

ಓ. ಹೇ. ಕೇ. ಸರಿ ಇದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು
ಪ್ರ.ದ.ನ್ಯಾಯದಂ., ಶಿಡ್ಲಘಟ್ಟ.